

Duly sworn on
Date: 29-06-2026

Cross examination of PW 1 : Sri. UKM advocate for accused

2017 ರಲ್ಲಿ ನಾನು ದೂರುದಾರರ ಕಂಪನಿಯಲ್ಲಿ ಸೀನಿಯರ ರಿಲೇಶನ್ ಎಕ್ಸಿಕ್ಯೂಟಿವ್ ಎಂದು ಶಾಹಪುರ ಬ್ರಾಂಚಿಗೆ ನೇಮಕಗೊಂಡಿದ್ದೆ. ಶಾಹಪುರ ಬ್ರಾಂಚಿನಲ್ಲಿ 2017 ರಿಂದ 2022 ರ ವರೆಗೆ ಕೆಲಸ ಮಾಡಿರುತ್ತೇನೆ. ದಿ: 31-10-2017 ರಲ್ಲಿ ರಾಯಚೂರು ಬ್ರಾಂಚಿನಲ್ಲಿ ಆರೋಪಿ ಸಾಲ ಪಡೆದಿದ್ದರು. ಹಾಗಾಗಿ ನಿಮಗೆ ಆ ಸಾಲದ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ಇಲ್ಲ ಎಂದರೆ ಸಾಕ್ಷಿ ವೈಯಕ್ತಿಕವಾಗಿ ಮಾಹಿತಿ ಇಲ್ಲ ಆದರೆ ದಾಖಲೆಗಳ ಆಧಾರದ ಮೇಲೆ ಮಾಹಿತಿ ಇದೆ ಎಂದು ನುಡಿಯುತ್ತಾರೆ.

2. ನಿಮ್ಮ ದೂರಿನಲ್ಲಿ ಮತ್ತು ಮುಖ್ಯ ವಿಚಾರಣೆಯಲ್ಲಿ ಆರೋಪಿ ಯಾವಾಗ ಮತ್ತು ಯಾವ ಕಾರಣಕ್ಕಾಗಿ ಸಾಲ ಪಡೆದಿದ್ದಾರೆ ಎಂದು ನಮೂದು ಮಾಡಿಲ್ಲ ಎಂದರೆ ಸರಿಯಲ್ಲ. ಅದೇ ರೀತಿ ಸಾಲದ ಅವಧಿ ಮತ್ತು ಕಂತುಗಳ ಬಗ್ಗೆ ನಮೂದು ಮಾಡಿಲ್ಲ ಎಂದರೆ ಸರಿಯಲ್ಲ. ಆರೋಪಿಯ ವಾಹನ ಸಂಖ್ಯೆ ಎಪಿ-21-ಎಕ್ಸ್ -8388 ಆಗಿರುತ್ತದೆ. ಆ ವಾಹನ ಈಗ ಎಲ್ಲಿದೆ ಎಂದರೆ ಸಾಕ್ಷಿ ನಾವು ಆ ವಾಹನವನ್ನು ಜಪ್ತಿ ಮಾಡಿಕೊಂಡು ಮಾರಾಟ ಮಾಡಿದ್ದೇವೆ ಎಂದು ನುಡಿಯುತ್ತಾರೆ. ನೀವು ವಾಹನವನ್ನು ಜಪ್ತಿ ಮಾಡಿಕೊಂಡು ಮಾರಾಟ ಮಾಡಿದ್ದೀರಿ ಎಂದು ನಿಮ್ಮ ದೂರಿನಲ್ಲಿ ಮತ್ತು ಮುಖ್ಯ ವಿಚಾರಣೆಯಲ್ಲಿ ನಮೂದು ಮಾಡಿಲ್ಲ ಎಂದರೆ ಸಾಕ್ಷಿ ನಮೂದಿಸಿಲ್ಲ ಆದರೆ ಸ್ಪೆಷೀಟಿಂಟನ್ನು ಹಾಜರು ಮಾಡಿರುತ್ತೇನೆ ಎಂದು ನುಡಿಯುತ್ತಾರೆ.

3. ಯಾವ ತಾರೀಖಿನಂದು ಆರೋಪಿ ಡಿಫಾಲ್ಟರ್ ಆಗಿದ್ದರು ಎಂದರೆ ಸಾಕ್ಷಿ ದಿ: 31-10-2017 ರಿಂದ ನಾವು ವಾಹನ ಮಾರಾಟ ಮಾಡುವ ವರೆಗೂ ಅಂದರೆ ದಿ: 04-09-2018 ರ ವರೆಗೂ ಆರೋಪಿ ಯಾವ ಕಂತನ್ನು ಕಟ್ಟಿರಲಿಲ್ಲ ಎಂದು ನುಡಿಯುತ್ತಾರೆ.

4. ಸಾಮಾನ್ಯವಾಗಿ ಸಾಲ ಕೇಳಿ ಬಂದಲ್ಲಿ ಸಾಲದ ಕುರಿತು ಸಾಲದ ಕರಾರು ಪತ್ರವನ್ನು

ಮಾಡಿಕೊಡುತ್ತಾರೆ ಎಂದರೆ ಸರಿ. ಆ ಸಾಲದ ಕರಾರು ಪತ್ರವನ್ನು ಹಾಜರು ಮಾಡಿದ್ದೀರಾ ಎಂದರೆ ಸಾಕ್ಷಿ ಇಲ್ಲ ಎಂದು ನುಡಿಯುತ್ತಾರೆ. ಸಾಲದ ಜೊತೆಗೆ ನೀವು ಕೆಲವು ದಾಖಲೆಗಳನ್ನು ಪಡೆದುಕೊಳ್ಳುತ್ತೀರಿ ಹಾಗಾದರೆ ಆ ದಾಖಲೆಗಳು ಯಾವುವು ಎಂದರೆ ಸಾಕ್ಷಿ ಸಾಲಗಾರರ ಆಧಾರ ಕಾರ್ಡ್ , ಪಾನ್ ಕಾರ್ಡ್ , ಸಾಲಗಾರರ ಡಿಎಲ್, ವಾಹನದ ಆರ್ ಸಿ ಮತ್ತು ವಿಮಾ ಪಾಲಿಸಿ , ವಾಹನದ ಎಫ್‌ಸಿ ಈ ದಾಖಲೆಗಳನ್ನು ಪಡೆದುಕೊಳ್ಳುತ್ತೇವೆ ಎಂದು ನುಡಿಯುತ್ತಾರೆ. ಸಾಲದ ಸಮಯದಲ್ಲಿ ಸಾಲದ ಭದ್ರತೆಗಾಗಿ ಸಾಲಗಾರರಿಂದ ನೀವು ಖಾಲಿ ಚೆಕ್‌ಗಳನ್ನು ಪಡೆದುಕೊಳ್ಳುತ್ತೀರಿ ಎಂದರೆ ಸರಿಯಲ್ಲ.

5. ದಿ: 28-03-2023 ರಂದು ಆರೋಪಿ ಚೆಕ್ ಸಂಖ್ಯೆ 443878 ಅನ್ನು ರೂ.5,70,000/- ಕ್ಕೆ ಕೊಟ್ಟಿದ್ದರು. ಆ ಚೆಕ್‌ನ್ನು ಆರೋಪಿ 2017 ರಲ್ಲಿ ಸಾಲ ಪಡೆಯುವ ಸಮಯದಲ್ಲಿ ಕೊಟ್ಟಿದ್ದರು ಅದನ್ನು ನೀವು ಈಗ ತುಂಬಿಕೊಂಡು ಅಮಾನ್ಯ ಮಾಡಿಕೊಂಡಿದ್ದೀರಿ ಎಂದರೆ ಸರಿಯಲ್ಲ. ವಾಹನವನ್ನು ನೀವು ಮಾರಾಟ ಮಾಡಿರುವ ಕಾರಣ ಆರೋಪಿಯ ಸಾಲದ ಹಣ ವಾಹನ ಮಾರಾಟದಿಂದ ಬಂದ ಹಣದಿಂದ ಮುಕ್ತಾಯಗೊಂಡಿದ್ದರು ಸಹ ಚೆಕ್‌ನ್ನು ನೀವು ದುರಪಯೋಗಪಡಿಸಿಕೊಂಡು ಈ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂದರೆ ಸರಿಯಲ್ಲ.

6. ಆರೋಪಿಗೆ ಲೀಗಲ್ ನೋಟಿಸ ಯಾವಾಗ ತಲುಪಿರುತ್ತದೆ ಎಂದರೆ ಸಾಕ್ಷಿ ಪೋಸ್ಟಲ್ ಟ್ರಾಕ್ ಡಿಟೇಲ್‌ನ್ನು ಹಾಜರು ಮಾಡಿರುತ್ತೇವೆ ಎಂದು ನುಡಿಯುತ್ತಾರೆ. ಆ ದಾಖಲೆಯನ್ನು ನೀವು ಹಾಜರು ಮಾಡಿಲ್ಲ ಆದರೂ ಸುಳ್ಳು ನುಡಿದಿದ್ದೀರಿ ಎಂದರೆ ಸರಿಯಲ್ಲ. ಆರೋಪಿಯ ಸಾಲ ಮುಕ್ತಾಯಗೊಂಡಿದ್ದರೂ ಸಹ ಹೆಚ್ಚಿನ ಬಡ್ಡಿ ವಸೂಲು ಮಾಡಬೇಕು ಎಂದು ಲೀಗಲ್ ನೋಟಿಸ ಆರೋಪಿಗೆ ತಲುಪದ ಹಾಗೆ ಮಾಡಿ ಈ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂದರೆ ಸರಿಯಲ್ಲ.

7. ಆರೋಪಿ ನಿಮ್ಮ ಕಂಪನಿಗೆ ಯಾವುದೇ ಸಾಲ ವಾಪಸ್ ಮಾಡಲು ಭಾದ್ಯಸ್ತನಿರುವುದಿಲ್ಲ ಎಂದರೆ ಸರಿಯಲ್ಲ. ದಿ: 28-03-2023 ರಂದು ಆರೋಪಿ ರೂ.5,70,000/- ಬಾಕಿ ಇದ್ದರು

ಎಂದು ಸುಳ್ಳು ನುಡಿದಿದ್ದೀರಿ ಮತ್ತು ಆ ರೀತಿ ಬಾಕಿ ಉಳಿದಿರಲಿಲ್ಲ ಎಂದರೆ ಸರಿಯಲ್ಲ.
ಹೆಚ್ಚಿನ ಬಡ್ಡಿಯನ್ನು ವಸೂಲಿ ಮಾಡಲು ನೀವು ದೂರಿಗೆ ಪೂರಕವಾಗಿ ಸುಳ್ಳು ಸಾಕ್ಷ್ಯ
ನುಡಿದಿದ್ದೀರಿ ಎಂದರೆ ಸರಿಯಲ್ಲ.

(Typed by Typist in Open Court as per my dictation)

Prl. Sr. CJ and CJM, Raichur